

ರಸ್ತೆ ಸುರಕ್ಷತೆ: ನಿಮ್ಮ ವಾಲೆಷ್ಟು?



ಚಿತ್ರ: ಕಿಕೋರ್ ಕುಮಾರ್ ಬೋಳಾರ್

■ ಸಂಶೋಧನೆ ರಾವ್ ಹೆಮುರಡ್

ರಸ್ತೆಗಳಲ್ಲಿ ಮೈದಾನದಲ್ಲಿ ಪ್ರಯಾಣಿಕರಿಗೆ ಸಾರಿಸುವುದು ಸಾರಿ. ಇದಕ್ಕೆ ಇಂಬು ನೀಡುವಂತೆ ದೇಶದಲ್ಲಿನ ಅಪಘಾತದಲ್ಲಾದ ಸಾಂಖ್ಯ ಪ್ರಮಾಣ ಏರ್ಪತಿದೆ. 2015ನೇ ಇವಿಯ ಸಮಾಜಕ್ಕೆ ಯೋಂದರ ಪ್ರಕಾರ 1.46 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತೀ ದಿನವೂ ಸರಾಸರಿ ಸುಮಾರು 400 ಮಂದಿ ರಸ್ತೆ ಅಪಘಾತದಲ್ಲೀ ಸಾಂಖ್ಯ ಪ್ರಮಾಣ ಇದನ್ನು ಏರ್ಪತಿದ್ದಾರೆ. ಅಂದರೆ ಪ್ರತೀ 3.6 ನಿಮಿಷಕ್ಕೆ ಒಂದು ಸಾಧು!

ರಸ್ತೆ ಅಪಘಾತದ ಸಾಂಖ್ಯ ಪ್ರಮಾಣ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು. 2015ರಲ್ಲಿ ಉತ್ತರ ಪ್ರದೇಶದಲ್ಲಿ ಒಟ್ಟು 17,666, ತಮಿಳುನಾಡಲ್ಲಿ 15,642, ಮಹಾರಾಷ್ಟ್ರದಲ್ಲಿ 13,212, ಕರ್ನಾಟಕದಲ್ಲಿ 10,856 ಮತ್ತು ರಾಜಸ್ಥಾನದಲ್ಲಿ 10,510 ರಸ್ತೆ ಅಪಘಾತದ ಸಾಂಖ್ಯ ಸಂಭಿವಿವೆ. ನಮ್ಮ ರಸ್ತೆಗಳಲ್ಲಿ ನಾವು ಸುರಕ್ಷಿತರಲ್ಲ ಎನ್ನುವುದು ಸ್ವಾಸ್ಥ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ಪ್ರಾಧಾನ್ಯತೆಯೇ ಏನೇ ಪಾದಾಚಾರಿಗಳಿಗಲ್ಲ ಎಂಬ ವಿಷಯವನ್ನು ಸ್ವಾಪ್ತವಾಗಿ ಅಭ್ಯರ್ಥಿಕೆಯಾಗಿ ಕೆಳಕಂಡೆ.

ನಮ್ಮ ರಸ್ತೆಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಏನು ಮಾಡಬೇಕು? ಇದು ಸರಕಾರ, ಸಾರ್ಗಿ ಇಲಾಖೆ ಅಥವಾ ಸಂಭಾಧಿಕ ಅಧಿಕಾರಿಗಳಾಧಿಕ್ಕೆ ಕೆಲಸ ಅಲ್ಲ. ನಮ್ಮುಲ್ಕ ಪಾಲೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಈ ಕೆಳಕಂಡ ಅಂಶಗಳನ್ನು ಅನುಸರಿಸುವುದು ಬಹಳ ಮುಖ್ಯ.

ಇದು ಮೊಬೈಲ್ ಯು. ಮೊಬೈಲ್ ಇಲಾಖೆ ದಿನಾಂಕನ್ನು ಉಹಿಸಲು ಸಾಧ್ಯವಿಲ್ಲ. ವಾಹನದಲ್ಲಿ ಕುಳಿತುಡನೆ ಮೊಬೈಲ್ ಕಿವಿಗೆ ರಿಸರ್ಕೆಷನ್ ಪ್ರದೇಶ ಒಂದು ಟ್ರೈಂಡ್. ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಕಿವಿಗೆ ಇಲ್ಲಿರೂ ಫೋನ್ ಹಾಕಿಕೊಂಡು ವಾಹನ ಚಲಾಯಿಸುವುದರಿಂದ ಅಕ್ಷಪಕ್ಷದಲ್ಲಿರುವ ವಾಹನಗಳು ಅಥವಾ ಇತರೆಗಳಿಂದ ಬರುವ ವಾಹನಗಳ ಅರ್ಥವಾಗಿ ಅಪಘಾತ ಸಂಭಿವಿಸಿ ಸಾರೇ ಬರಬಹುದು. ಇನ್ನು ಅಡ್ಡ ರಸ್ತೆಗಳಿಂದ ಮುಖ್ಯ ರಸ್ತೆಗೆ ಬರುವ ವಾಹನ ಚಾಲಕರಂತೆ ಮುಖ್ಯ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯೇ ಎಂಬುವುದನ್ನು ಗಮನಿಸದರೆಯೇ

ವಕಾಪಕ ನುಗ್ಗಿ ಬಿಡುತ್ತಾರೆ. ಅದೇ ರೀತಿ ಯಾವುದೇ ಸೂಚನೆಗಳಲ್ಲದೆ ಅನಿರ್ದಿಷ್ಟವಾಗಿ ಎಡ ಮತ್ತು ಬಲ ದಿಕ್ಕಿನೆಡೆಗೆ ತಿರುವನ್ನು ತೆಗೆದುಕೊಳ್ಳುತ್ತಾರೆ. ಇದರಿಂದವಾಗಿ ಹಿಂದಿನಿಂದ ಮತ್ತು ಮುಂದಿನಿಂದ ಬರುವ ವಾಹನಗಳು ನಿಯುತ್ತಿರುವನ್ನು ಕಳೆದುಕೊಂಡು ಅಪಘಾತಗಳು ಸಂಭವಿಸುತ್ತವೆ.

ಚಲಿಸುತ್ತಿರುವ ವಾಹನಗಳು ತಮ್ಮ ಮೂಲ ಪಥವನ್ನು ಬದಲಾಯಿಸುವಾಗಲೂ ಬಹಳ ಎಕ್ಸ್‌ರ ವಹಿಸಚೇತಿರುವುದು ಅತೀ ಅಗತ್ಯ. ತನ್ನ ವಾಹನದ ಎದುರುಗಡೆಯಿಂದ ಮತ್ತು ಹಿಂಭಾಗದಿಂದ ಬರುತ್ತಿರುವ ವಾಹನಗಳ ವೇಗವನ್ನು ಸ್ವಾಪ್ತವಾಗಿ ಅರಿತುಕೊಂಡು ಇತರ ವಾಹನಗಳಿಗೆ ಪಥ ಬದಲಾವಣೆಯ ಕುರಿತಾದ ಸೂಚನೆಯನ್ನು ನೀಡಿಯೇ ಮೂಲ ಪಥವನ್ನು ಬದಲಾಯಿಸಬೇಕು. ಪಾದಚಾರಿಗಳು ರಸ್ತೆಯ ಬದಿಯಲ್ಲಿ ಸಂಕರಿಸುವ ಸಂಭಾದಲ್ಲಿ ಯಾವಾಗಲೂ ರಸ್ತೆಯಲ್ಲಿ ಬಲ ಅಂತಸ್ಥಿಯೇ ನಡೆದುಹೊಂದು ಹೋಗಬೇಕು. ಇದರಿಂದ ತನ್ನ ಪಕ್ಷದಲ್ಲಿಯೇ ಹಾದು ಹೋಗುವ ವಾಹನಗಳು ಪಾದಚಾರಿಗೆ ಏದುರಾಗಿಯೇ ಬರುವುದರಿಂದ ಸಮರ್ಪಕವಾಗಿ ವಾಹನಗಳನ್ನು ಗಮನಿಸಿಕೊಂಡು ಪಾದಚಾರಿಗಳು ಸುರಕ್ಷಿತವಾಗಿ ಚಲಿಸಬಹುದು. ಒಂದು ವೇಳೆ ಎಡ ಭಾಗದಲ್ಲಿ ಚಲಿಸಿದಲ್ಲಿ ಪಾದಚಾರಿಯ ಹಿಂಭಾಗದಿಂದ ವಾಹನಗಳು ಬರುವುದರಿಂದ ವಾಹನಗಳನ್ನು ಗಮನಿಸಲಾರದೇ ಅಪಘಾತಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಗಳಿರುತ್ತದೆ.

ರಸ್ತೆಗಳ ಕಡ್ಡಾಯವಾಗಿ ವಾಹನಗಳಿಗೆ ಸೂಚರಿಸುವ ಮಾರ್ಗಗಳಾಗಿದ್ದು, ಮಾನವ ಹಸ್ತಾಕ್ಷರವನ್ನು ಅತ್ಯಂತ ಕಡಿಮೆಯಿರಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಸಾಕಷ್ಟು ಮುಂಜಾಗ್ರತೆ ಕುಮಗಳಿಂದಿಗೆ ರಸ್ತೆಗಳನ್ನು ಒಳಗೊಂಡು ಅಡ್ಡ ದಾಟೆವುದು ಮಾಡಬೇಕು. ರಸ್ತೆಯಲ್ಲಿ ನಡೆದಾಡುವುದನ್ನು ಎಂದಿಗೂ ಅಭ್ಯಾಸವನ್ನಾಗಿ ಮಾಡಬಾರದು.

ಮುಖ್ಯ ರಸ್ತೆಯಿಂದ ಬಲ ಅಡ್ಡ ರಸ್ತೆಗೆ ತಿರುವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಬಹಳ ಪ್ರಮುಖ ಚಾಲಕರು ಎಡವುತ್ತಾರೆ. ರಸ್ತೆಯ ಮುಧ್ಯ ಹಾಗದಲ್ಲಿ ಗೊಂಡಲ್ಲಿ ಒಳಗಾಗಿಬಿಡುತ್ತಾರೆ. ಮುಖ್ಯ ರಸ್ತೆಯಿಂದ ಬಲ ತಿರುವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಮುಂಬಿತವಾಗಿಯೇ ಹಿಂದಿನ